



ಜಾಣಿ ಹೆಚ್ಚಿಗೆ

ತುದಿ ಮೊದಲ ನಡುವೆ ಅಡ್ಡಾದಿದ್ದಿ ಪಯಣ

ನಮ್ಮ ಧಾರಾವಾಹಿಗಳ ತಂಡಕ್ಕೆ ಶಹಬ್ದೂಸ್ ಹೇಳಲೋ ಬೇಕು. ಏಕೆಂದರೆ ಧಾರಾವಾಹಿಯನ್ನು ಹೇಗೋ ಪ್ರಾರಂಭ ಮಾಡಿ, ಇನ್ನು ಹೇಗೋ ಅಂತ್ಯಗೊಳಿಸುತ್ತಾರೆ. ನಡುವೆ ವರ್ವಾನುಗಟ್ಟಲೇ ಎಳೆಯುತ್ತಾರೆ. ಅದಕ್ಕಾಗಿ ಇಲ್ಲದ ಸಂಗರಿಯನ್ನು ತಂದು ತುರುಕೆ, ತಂತ್ರ ಕುತ್ತಿಗಳನ್ನು ಹಣೆಯುತ್ತಾರೆ. ಉದಾಹರಣೆಗೆ ಹೇಳಿಲುಪ್ರಾದಾದರೆ—‘ರಾಮಾಕಾರಿ’, ‘ಪಾರು’, ‘ಗಟ್ಟಿ ಮೇಳ’, ‘ಹಿಟ್ಟಿರ್ ಕಲ್ಲಾಳ’, ‘ನಮ್ಮ ಲಟ್ಟಿ’ಯನ್ನು ನೋಡುವುದು. ಇಲ್ಲಿ ನೀರಸ ಅಭಿರುಚಿಯನ್ನು ಪ್ರತಿಬಿಂಬಿಸುವುದು ಕಾಣಿಸುತ್ತದೆ. ಮಹಿಳಾ ಪಾತ್ರಗಳು ನಿಜಕ್ಕೂ ಸಮಾಜದ ಸ್ವಾಸ್ಥ್ಯ ಕೆಡಿಸುವ ವ್ಯಕ್ತಿತ್ವಗಳೇ ಆಗಿರುತ್ತವೆ. ಅದರಿಂದು ಎಂದು ವಿವರಿಸುವ ಮೆಚ್ಚು ಲೇಖಕೆ. ಏಕೆಂದರೆ ಅವರ ತಲೆಯಲ್ಲಿ ದಿನಕ್ಕೊಂಡು ಕುತ್ತಿದು ಬಿಡಿಯ ಹೇಗೋ ಹೋಳಿಯುತ್ತದೆ. ಅದುವೇ ಒಂದೆರಡು ಸಂಚಿಕೆಗಳನ್ನು ನಿರ್ವಹಿಸುವುದು ಸಮರ್ಥವಾಗಿ ಬೇಳೆಯುತ್ತದೆ.

—ಆರ್. ಎರೋ ಕುಮಾರ್, ಬೆಂಗಳೂರು

ಯಾವುದೋ ದಾರಿ ಎಲ್ಲಿಗೋ ಪಯಣ

ಸಿರಿ ಕನ್ನಡದ ‘ಮತ್ತೆ ಮಾಯಾಪುಗ್’ದಲ್ಲಿ ರಘುನಂದನ್ ಜಿಗುಪೈಯಿಂದ ಮನೆಬಿಟ್ಟು ಹೋಗಿರುತ್ತಾನೆ. ನಂತರ ರಘುನಂದನ್ ಮುಹಿಕೇಶದಲ್ಲಿ ನನ್ನ ಅಣ್ಣ ಅಶ್ವಿಗೆ ಕಾರು ಅಪಘಾತವಾಗಿ ತೊಂದರೆ ಆಗಿದೆ. ಅದಕ್ಕೆ ಪರಿಹಾರ ಕೊಡಿ ಅಂತ ಪರದಾಡುತ್ತಿರುತ್ತಾನೆ. ಆಗ ಇನ್ನೋಕ್ಕರ್ ಶಾಮ್ ಸುಂದರ್ ರಘುನಂದನ್ ಅವರನ್ನು ಮನೆಗೆ ಕೆದೆಕೊಡು ಬರುತ್ತಾರೆ. ಎಂಬ ವರ್ಣಗಳ ನಂತರ ಬಂದಿದ್ದಕ್ಕೆ ಯಾರು ಮಾತನಾಡಿಸುವುದಿಲ್ಲ. ಇದರಿಂದ ಅವಮಾನ ಎನಿಸಿ ಮತ್ತೆ ಮನೆ ಬಿಟ್ಟು ಹೋಗುತ್ತಾನೆ. ಅಪಘಾತದ ಬಗ್ಗೆ ಯಾರು ಮಾತನಾಡುವುದೇ ಇಲ್ಲ. ಅವನನ್ನು ಕೆ ತಂದಿದ್ದೀ ಅಪಘಾತದ ಬಗ್ಗೆ ವಿಚಾರಿಸಲು.

—ಭಾರತೀ ಗಂಗಾಧರ್, ಬೆಂಗಳೂರು

ಪುರಂದರ - ಭಾಗ 2 ಬರಲಿ

ಕಲಸ್‌ ಕನ್ನಡದ ‘ದಾಸ ಪುರಂದರ’ ಧಾರಾವಾಹಿ ಜನಪ್ರಿಯವಾಗಿತ್ತು.



ಸಂದರ್ಶಕರ ಸಂದರ್ಶನ

ರಿಂದಿ ಕನ್ನಡದ ‘ರೀಕೆಂಡ್ ವಿತ್ ರಮೇಶ್’ ಅವಿಶ್ವರಣೀಯ ಕಾರ್ಯಕ್ರಮದಲ್ಲಿ ಚಂದನದ ಧಾರ್ಷಿತ ಹೇಳಿ ಕಾರ್ಯಕ್ರಮದ ನಿರೂಪಕ ಡಾ. ನಾ. ಸೋಮೇಶ್ವರ ಅವರ ಸಂದರ್ಶನ ಸೋಗಸಾಗಿ ಮೂಡಿಬಂತು. ಚಂದನದ ಅನನ್ಯ ಕಾರ್ಯಕ್ರಮ ಜಾಗತಿಕ ದಾವಿಲೆಯನ್ನೇ ನಿರ್ಮಿಸಿದೆ. ಸೋಮೇಶ್ವರರ ಅನುಭವದ ಮಾತ್ರಾಗಳು ಯಾವ ಜಾಗಾಗ್ಕೆ ಮಾರ್ಗದರ್ಶನದಲ್ಲಿ ಇದ್ದವು. ನಿಜಕ್ಕೂ ಉಪಯುಕ್ತ ಸಂದರ್ಶನ. ಇದನ್ನು ರಮೇಶ್ ಅರವಿಂದ್

ವಾರದ ಪತ್ರ

ಇದುವೆ ಜೀವನ! ಇದುವೆ ಜೀವನ!

ಕಲಸ್ ಕನ್ನಡದ ‘ಭಾಗ್ ಲಕ್ಷ್ಮೀ’ ನಿಜಕ್ಕೂ ಒಂದು ಉತ್ತಮ ಧಾರಾವಾಹಿ. ಭಾಗ್ ಹೆಚ್ಚು ಕಲಿಯದಿದ್ದರೂ ಜೀವನದ ಪಾರವನ್ನು ತನ್ನ ಅನುಭವದಿಂದ ಜೀವನಾಗಿ ಕಲ್ಪಿಸಿದ್ದಾಗೆ. ಸಂಸಾರ ನಡೆಸಲು ಶಾಲೆಯ ಪಾರಕ್ಕಿಂತ ಜೀವನ ಪಾರವೇ ದೊಡ್ಡದು ಎಂಬ ತತ್ತ್ವವನ್ನು ತೋರಿಸಿದ್ದಾಗೆ ಆಕೆಯ ಪತಿ ತಾಂದವು ತನ್ನನ್ನು ಕೆಳಾಗಿ ಕಾಣಲ್ಪಡ್ಡಿದ್ದರೂ ಮನೆನದ ಗೌರವವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಅವಳ ಕಾಳಜಿ ಗಮನಾರ್ಹ. ಹೆಣ್ಣಿಗೆ ಸಹನೆ. ತಾಣ್ ಮುಖ್ಯ ಎನ್ನಾತ್ಮ ನಡರಸ್ಯೇಯಲ್ಲಿ ಗಂಡ ತನ್ನನ್ನು ಬಿಟ್ಟು ಹೋಗಿದ್ದರೂ ಮನೆಗೆ ವಾಪಾಸ ಬರುತ್ತಾಗೆ. ಬದುಕಿನ ಪಾರ ಇಲ್ಲಿ ವೃಕ್ಷವಾಗುತ್ತದೆ. ಬಾಯಿ ಸ್ವಲ್ಪ ಜೋರು ಅನಿಸಿದರೂ ತನ್ನ ಸೋಸೆಯನ್ನು ಮಾತ್ರ ಬಿಟ್ಟುಕೊಡದ ಕುಸುಮ ಕಥೆಯ ಕೇಂದ್ರ ಬಂದುವಾಗುತ್ತಾಗೆ. ಬಿಟ್ಟೆನಲ್ಲಿ ಇಷ್ಟರಂತ ವಿಷ್ಟಕರನ್ನು ತನ್ನ ಮುಷ್ಟಿಯಲ್ಲಿ ಭರ್ವಾಗಿ ಹಿಡಿದುಕೊಂಡಿದ್ದಾಗೆ ಈ ಭಾಗ್.

—ಮನೋಜ್ ಕುಮಾರ್ ಕೆ., ಬೆಂಗಳೂರು

ಇದರಲ್ಲಿ ಪುರಂದರದಾಸರ ಪೂರ್ವಾಶ್ರಮವನ್ನೇ ಸ್ವಾರಸ್ಯಕರವಾಗಿ ನಿರೂಪಿಸಿ ಅಧಕ್ಕೆ ಮುಗಿಸಿದರು ಎಂದು ಅನ್ನಿಸುತ್ತಿದೆ. ದಾಸರಾದ ನಂತರ ಮಹತ್ವದ ಫಂಗೆಗಳ ಅವರ ಜೀವನದಲ್ಲಿ ನಡೆದವೇ.

ಆ ಎಲ್ಲ ಫಂಗಾವಳಿಗಳು ಸ್ವಾರಸ್ಯಕರವಾಗಿಯೂ ಇವೆ. ಅಂತಹ ಸಂದರ್ಭಗಳನ್ನು ಈ ಕಥೆ ಸಮರ್ಪಕರವಾಗಿ ಬಳಸಿಕೊಳ್ಳಿ ಇಲ್ಲ. ಮಾತ್ರವಲ್ಲದೆ, ಅವರ ಭಾವೆ ಮತ್ತು ಸಾಹಿತ್ಯದ ಸೋಗಸು ಮತ್ತೊಂದು ರೀತಿಯಲ್ಲಿ ಕಥೆಯ ವಿಸುರಣೆ ಸಹಕಾರಿ ಆಗಲಬ್ಬುದು. ಈ ಹಿನ್ನೆಲೆಯಲ್ಲಿ ‘ದಾಸ ಪುರಂದರ’ ಭಾಗ ಎರಡನ್ನು ನಿರ್ಮಿಸಿ — ಅದರಲ್ಲಿ ಪುರಂದರರ ಸಂಗೀತ, ಸಾಹಿತ್ಯ, ಅಧ್ಯಾತ್ಮ ಸಾಧನಯ ಚರಿತ್ಯೆಯನ್ನು ಅನಾವರಣ ಮಾಡುವಂತೆ ನಿರೂಪಿಸಲಿ ಎನ್ನಾಗುದು ನಮ್ಮ ವಿನಂತಿ.

—ಕೆ. ಸರೋಜ ಬೆಂಗಳೂರು

ತಂಬ ಅಚ್ಚೆಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಸೋಮೇಶ್ವರ ಅವರನ್ನು ನೋಡಿ ಅವರ ಸರಳತೆ ಹಾಗೂ ಮುಗ್ಧತೆಗೆ ಮಾರುಹೋಗದವರಿಲ್ಲ. ಕೇವಲ ನಾಲ್ಕೆ ಮಿನಿಮಾಗಲ್ಲಿ ನಟಿಸಿರುವ ಕೆಲವು ನಟ ನಟಿಯರನ್ನು ಸಾಧಕರು ಎಂದು, ಅವರ ಹುಣ್ಣಿಟಗಳನ್ನೇ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದವರ ನಡುವೆ ಸೋಮೇಶ್ವರ್ ನಿಜ ಸಾಧಕ ಎನಿಸಿದರು.

—ರಾಮಚಂದ್ರ, ಎಂ.ಆರ್.; ಅರುಣ್ ಕೆ.ಎನ್.; ಭಾರತೀ ಗಂಗಾಧರ್;

ಎಂ.ವಿ.ಗೋಪಾಲ್ ರಾವ್ ಬೆಂಗಳೂರು; ಕಮಲಾದೇವಿ ರಾಜೆಶ್ವರ ಪಂಚುರ್; ನಾದಾಯಣ ಯಾಚಿ ಶಿರಾಲ್; ಎಂ.ಎಂ್. ಉಜ್ಜಾ ಪ್ರಕಾಶ್, ಮೈಮಾರು; ಕೆ.ಶ್ರೀನಿವಾಸರಾವ್, ಹರಪನಹೆಂಪ್; ಹೀತಾ ಕೇಶವ, ಸಿದ್ದಿ

ಪತ್ರಿಕೆಯನ್ನು ಸ್ವಾರ್ಪಂದಿತ್ತು

ಬೆಂಗಳೂರಿನ ರಾಷ್ಟ್ರೀಯ ವೈಮಾರ್ಯದಿರ್ಕು ಪ್ರಯೋಗಶಾಲೆಯ (ಎನ್.ಎಲ್.ಎಲ್.) ಕನ್ನಡ ಸಾಂಸ್ಕೃತಿಕ ಸರಫು ನಾಲ್ಕು ದಶಕಗಳಿಂದ ‘ಕಣಾದ’ ಎಂಬ ವೈಜ್ಞಾನಿಕ ಪತ್ರಿಕೆಯೆಂದು ನಿರ್ದಿಷ್ಟಿಸಿದ್ದೀರುತ್ತದೆ. ಅರಂಭದಿಂದಲೂ ಆ ಪತ್ರಿಕೆಗೆ ಡಾ. ನಾ. ಸೋಮೇಶ್ವರ ಅವರು ಲೇಖನಗಳನ್ನು ಬರೆಯುತ್ತಿದ್ದಾರೆ. ಅವರೇ ಒಮ್ಮೆ ತಮ್ಮ ಪ್ರಧಾನ ಕನ್ನಡ ಬರಹ ಕರಿತ್ತ ಕಣಾದ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು’ ಎಂದು ಹೇಳಿದ ನೆನಪು ನನಗೆ ಈಗಲೂ ಇದೆ.

ಸಾಂಸ್ಕೃತಿಕ ಸಂಘರ್ಷಾಂದು ನಿಯಮಿತವಾಗಿ ಪತ್ರಿಕೆಯನ್ನು ಪ್ರಕಟಿಸುವುದು ದೊಡ್ಡ ಸಂಗತಿ. ನಿರಂತರವಾಗಿ ಆ ಪತ್ರಿಕೆಗೆ ಲೇಖನಗಳನ್ನು ಬರೆಯುವ ಸೋಮೇಶ್ವರ ರಿಂದಿ ಕಣಾದ ಪತ್ರಿಕೆಯ ಬಗ್ಗೆಯಾಗಲೀ ಅಧಿವಾ ಅವರು ಬರೆಯುತ್ತಿರುವ ಲೇಖನ ಮಾಲೆಯ ಕರಿತಾಗಲಿ ಸ್ವಾರ್ಪಂದಿತ್ತು.

—ಸಿ.ಆರ್. ಶ್ರೀನಿವಾಸ, ಬೆಂಗಳೂರು